

ವಿಷಯ : ಕನ್ನಡ

ವರ್ಗ : 5

**ಪದ್ಯ - 2**

**ಕನ್ನಡ ನುಡಿ**

- ಎ ಕೆ ರಾಮೇಶ್ವರ

**ಕವಿ ಪರಿಚಯ**

**ಹೆಸರು** : ಎ ಕೆ ರಾಮೇಶ್ವರ

**ಕಾಲ** : 1934

**ಜನ್ಮಸ್ಥಳ** : ವಿಜಯಪುರ ಜಿಲ್ಲೆಯ ವದಾನುಹಟ್ಟಿ.

**ಕೃತಿಗಳು** : ಇವರು ಮಕ್ಕಳಿಗಾಗಿ ಕಥೆ, ಕವನ, ನಾಟಕ, ಜೀವನ ಚರಿತ್ರೆ, ಹಾಗೂ ಪ್ರಬಂಧಗಳನ್ನು ಬರೆದು ಮಕ್ಕಳ ಕವಿಯೆಂದು ಪ್ರಸಿದ್ಧಿಯಾಗಿದ್ದಾರೆ.

**ಪ್ರಶಸ್ತಿಗಳು** : ಉತ್ತಮ ಶಿಕ್ಷಕ,

ರಾಜ್ಯ ಪ್ರಶಸ್ತಿ,

ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.

**ಆಕರಗ್ರಂಥ** : ಸಮಗ್ರ ಮಕ್ಕಳ ಕವನ ಸಂಕಲನ

**ಅಭ್ಯಾಸ**

**ಪ್ರಶ್ನೆಗಳು**

ಅ) ಅ ಪಟ್ಟಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.

**ಅ ಪಟ್ಟಿ**

1. ಪುಣ್ಯಕೋಟಿ
2. ಹದಿಬದೆಯಧರ್ಮ
3. ದಾಸರು
4. ಶರಣರು
5. ಕ್ರೈಸ್ತ

**ಬ ಪಟ್ಟಿ**

1. ಗೋವು
2. ಸಂಚಿಯ ಹೊನ್ನಮ್ಮ
3. ಕೀರ್ತನೆಗಳು
4. ವಚನಗಳು
5. ಧರ್ಮ

**ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :**

1. ಕವಿ ತನ್ನ ಮಾತುಗಳನ್ನು ಹೇಗೆ ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ?

**ಉತ್ತರ :** ಕವಿ ತನ್ನ ಮಾತುಗಳನ್ನು ಚಿತ್ತವನಿಟ್ಟು ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ.

2. ಕನ್ನಡದ ನುಡಿಯಲಿ ಏನು ತುಂಬಿದೆ?

**ಉತ್ತರ :** ಕನ್ನಡದ ನುಡಿಯಲಿ ಹೃದಯದ ಒಲುಮೆ ( ಪ್ರೀತಿ ) ಯು ತುಂಬಿದೆ.

3. ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಯಾವುದು?

**ಉತ್ತರ :** ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಪುಣ್ಯಕೋಟಿಯ ಕಥೆ

4. ಹದಿಬದೆಧರ್ಮ ಗ್ರಂಥವನ್ನು ಬರೆದವರು ಯಾರು?

**ಉತ್ತರ :** ಹದಿಬದೆಧರ್ಮ ಗ್ರಂಥವನ್ನು ಬರೆದವರು ಸಂಚಿಹೊನ್ನಮ್ಮ.

5. ಕನ್ನಡದೊಲುಮೆಯ ಹವಳಗಳು ಯಾವುವು?

**ಉತ್ತರ :** ಶರಣರ ವಚನಗಳು ಮತ್ತು ದಾಸರ ಕೀರ್ತನೆಗಳು ಕನ್ನಡದೊಲುಮೆಯ ಹವಳಗಳಾಗಿವೆ.

6. ಕನ್ನಡ ನುಡಿ ಕವಿತೆಯನ್ನು ಬರೆದ ಕವಿಯ ಹೆಸರು ಏನು ?

**ಉತ್ತರ :** ಕನ್ನಡ ನುಡಿ ಕವಿತೆಯನ್ನು ಬರೆದ ಕವಿಯ ಹೆಸರು ಎ ಕೆ ರಾಮೇಶ್ವರ

**ಆ) ಕೆಳಗಿನ ಪ್ರಶ್ನೆಗಳಿಗೆ ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸಿರಿ :**

1. ಕನ್ನಡದ ನುಡಿಯಲ್ಲಿ ಏನೇನು ಅಡಗಿದೆ?

**ಉತ್ತರ :** ಕನ್ನಡದ ನುಡಿಯಲ್ಲಿ ಹೃದಯದ ಒಲುಮೆಯು ತುಂಬಿದೆ ಮತ್ತು ಈ ನುಡಿಯಲ್ಲಿ ಹಾಲಿನ ಕೆನೆ, ಜೇನಿನ ಸಿಹಿ ಅಡಗಿದೆ.

2. ಪುಣ್ಯಕೋಟಿ ಕಥೆಯು ಏನನ್ನು ತಿಳಿಸುತ್ತದೆ?

**ಉತ್ತರ :** ಪುಣ್ಯಕೋಟಿಯ ಕಥೆಯು " ಸತ್ಯವೇ ನಮ್ಮ ತಾಯಿ ತಂದೆ ,ಸತ್ಯವೇ ನಮ್ಮ ಬಂಧುಬಳಗ,ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನು ಆ ಪರಮಾತ್ಮನು " ಎಂದು ತಿಳಿಸುತ್ತದೆ.

3. ಕವಿಯು ಶರಣರ ವಚನಗಳನ್ನು ಏನೆಂದು ಬಣ್ಣಿಸಿದ್ದಾರೆ?

**ಉತ್ತರ :** ಶರಣರ ರಚಿಸಿದ ವಚನಗಳನ್ನು ನಮ್ಮ ಬದುಕಿನ ಅಮೃತದ ಕಣಜಗಳು ಎಂದು ಬಣ್ಣಿಸಿದ್ದಾರೆ.

4. ದಾಸಸಾಹಿತ್ಯವನ್ನು ಕವಿ ಯಾವ ರೀತಿ ಬಣ್ಣಿಸಿದ್ದಾರೆ?

**ಉತ್ತರ :** ದಾಸಸಾಹಿತ್ಯವನ್ನು ಕವಿಯು ದಾಸರ ಹೇಳಿದ ಪ್ರತಿ ನುಡಿಗಳು ಹವಳಗಳಂತೆ ಚೆಲುವಿನಿಂದ ಕೂಡಿರುತ್ತವೆ ಎಂದು ಬಣ್ಣಿಸಿದ್ದಾರೆ.

5. 'ಮಕ್ಕಳೇ ಕನ್ನಡ ಕಲಿಯಿರಿ' ಎಂದು ಕವಿ ಏಕೆ ಒತ್ತಾಯಿಸುತ್ತಾರೆ?

**ಉತ್ತರ :** ಕನ್ನಡ ನುಡಿಯಲ್ಲಿ ಒಲುಮೆಯಿದೆ.ಜೇನಿನ ಸಿಹಿಯಿದೆ.ಸತ್ಯವನ್ನು ಸಾರಿದ ಪುಣ್ಯಕೋಟಿಯ ಕಥೆಯಿದೆ.ಸಂಚಿಹೊನ್ನಮ್ಮ ರಚಿಸಿದ ಹದಿಬದೆಧರ್ಮವಿದೆ.ಶರಣರು ರಚಿಸಿದ ವಚನಗಳು ಮತ್ತು ದಾಸರ ಹವಳದ ಮಾತುಗಳಿವೆ.ಹೀಗಾಗಿ ನಮ್ಮ ನಾಡಿನ ಬದುಕಿನ ತಿರುಳನ್ನು ಅರಿಯಲು ' ಮಕ್ಕಳೇ ಕನ್ನಡ ಕಲಿಯಿರಿ' ಎಂದು ಕವಿ ಒತ್ತಾಯಿಸುತ್ತಾರೆ